

ಯಥಾರ್ಥ ಹೃದಯಗಳಿಗಾಗಿ ಮುದುಕಾಟ

(16:40-17:15)

ಜತ್ತುವವನ ನಾಮ್ಯದಲ್ಲ, ಒಳ್ಳೆಯ ನೆಲದ ಕುಲತು ಯೇಸು ವಿವರಿಸಿ, “ಮತ್ತೆ ಕೆಲವರು ವಾಕ್ಯವನ್ನು ಕೇಳಿ ಸುಗಣವುಳ್ಳ ಒಳ್ಳೆಯ ಹೃದಯದಲ್ಲ ಇಪ್ಪುಕೊಳ್ಳುವರು” ಎಂದು ಹೇಳಿರುವನು (ಲೂಕ 8:15; ಬತ್ತಿ ಹೇಳಿದ್ದು ನನ್ನದು). ಈ ದಿನಗಳಲ್ಲ “ಸುಗಣ - ಹಾಗೂ ಯಥಾರ್ಥವಾದ ಹೃದಯಗಳ ಅಗತ್ಯತೆಯಿದೆ” ಈ ಅಧ್ಯಯನದಲ್ಲ ಆ ಬಿಧವಾದ ಹೃದಯವನ್ನು ಹೊಂದಿದ ಒಬ್ಬ ವ್ಯಕ್ತಿಯ ಸಿದ್ಶಾನವನ್ನು ತ್ರಂಕಣಲಾಗಿದೆ: “ಬೀರೋಯ ಸಭೀಯವರು ಧೇನೋನಿಕದವರಿಗಿಂತ ಸದ್ಯಾಂಶವುಳ್ಳವರಾಗಿದ್ದು ದೇವರ ಪಾಕ್ಯವನ್ನು ಶುದ್ಧ ಮನಸ್ಸಿನಿಂದ ಅಂಗಿಳೆಲಿಸಿ ಇವರು ಹೇಳುವ ಮಾತ್ರ ಹಾದೋ ಏನೋಽ ಎಂಬ ಬಿಷಯದಲ್ಲ ತ್ವತ್ ದಿನವೂ ಶಾಂತ ಗ್ರಂಥಗಳನ್ನು ಶೋಧಿಸುತ್ತಿದ್ದರು” (ಅರ್ಥೋನ್ತಲರ ಕೃತ್ಯಗಳ 17:11). ಅತ್ಯಾರ್ಥನ್ನು - ಗೆದ್ದ ಕೊಳ್ಳುವ ಗಂಭೀರತೆಯನ್ನು ಹೊಂದಿರುವವನು, ಯಥಾರ್ಥ ಹೃದಯವನ್ನು ಹುಡುಕುತ್ತಾನೆ. ಹೌಲನು ಗ್ರೀಕ್ ದೇಶದಲ್ಲ ಸಂಜಲನುವಾಗ, ಈ ಬಿಧದ ಹೃದಯಗಳಿಗಾಗಿ ತಪಕಿಸಿದನು.

ಯಥಾರ್ಥ ಹೃದಯಗಳಿಗಾಗಿ ಫಿಅಪ್ಪಿಯಲ್ಲ ಮುದುಕಾಟ (16:40)

ತಳೆದ ಹಾತದಲ್ಲ, ಹೌಲ ಮತ್ತು ಅವನ ಸಂಗಡಿಗರು ಫಿಅಪ್ಪಿಯಲ್ಲ ಯಥಾರ್ಥ ಹೃದಯಗಳಿಗಾಗಿ ಮುದುಕಾಡಿದರು - ಆಗ ಅಲ್ಲ ಲುದ್ಯಾಂಶನ್ನು ಸೇರಿ ಯಜಮಾನನ್ನು ಹಾಗೂ ಅವನ ಮನೆಯವರನ್ನು ಕಂಡುಹೊಂಡರು. ಅಧ್ಯಾಯ 16ರ ಅಂತ್ಯದಲ್ಲ ಆ ಬಿಧದವರು ಇನ್ನೂ ಅನೇಕ ಮಂದಿ ಇಡ್ಡರು ಎಂದು ನೋಡುತ್ತೇವೆ: “ಆವರು ಲುದ್ಯಾಂಶ ಮನೆಗೆ ಬಂದಾಗ ಸಹೋದರರನ್ನು ನೋಡಿ ಅವರನ್ನು ಧೈಯಗಳಾಸಿ ಹೊರಂತು ಹೊಡರು ಎಂದು ನೋಡುತ್ತೇವೆ” (ಪಜನ 40ಜ). ದೇವರು ಅವರ ತಯತ್ವವನ್ನು ಆಶಿಷೆದಿಸಿದ್ದಿಂದ ಅಲ್ಲ ಅನೇಕ “ಸಹೋದರರು” ಸೇಣಡಿಗೊಂಡಿದ್ದರು.

ಆ ಸಭೀಯ ಸ್ಥಾಪನೆಯ ಕುಲತು ಲೂಕನು ಹೆಚ್ಚಿನ ವಿವರಣೆ ನೀಡಿರುವದಿಲ್ಲ. ನಂತರ ಹೌಲನು ರೋಮಾಯಿದಿಂದ ಫಿಅಪ್ಪಿಯವರಿಗೆ ಬರೆಯುವಾಗ, “ಫಿಅಪ್ಪಿಯಲ್ಲ ಶಿಂತ್ ಯೇಸುವಿನ ಮೂಲಕ ದೇವ ಜನರಾಗಿರುವವರೆಲ್ಲಿಗೂ” ಎಂದು ಹೇಳಿರುವನು (ಫಿಅಪ್ಪಿ 1:1). ಅದರಲ್ಲ ನಭಾಧ್ಯಕ್ಷರೂ, ಹಾಗೂ ನಭಾ ಸೇವಕರು ಎಂದು ಸೇಲಿಸಿರುವನು, ಅಂದರೆ “ಹಿಲಯರು” ಎಂಬ ಅರ್ಥ ಬಹುಶಃ ಹೌಲನು ಹೊರಡುವ ಹೊದಲು ನಭಾ ತಮಕ್ಕೆ ಸಹಾಯಿಸಿರಬಹುದು (ಅರ್ಥೋನ್ತಲರ ಕೃತ್ಯಗಳ 14:23); ಅಧ್ಯಾತ್ಮರಾಯ ಸ್ಥಾಪನೆಗೊಂಡಿರಬಹುದು.

ಲುದ್ಯಾಂಶ ಮನೆಯಲ್ಲಿದ್ದವರನ್ನು ಧೈಯಗಳಾಸಿದ ನಂತರ, ಹೌಲ ಸೀಲರು “ಹೊರಂತು ಹೊಡರು” (16:40ಜ). ಇತರ ಯಥಾರ್ಥ ಹೃದಯಗಳನ್ನು ಮುದುಕಲು ಹೊರಂತರು. ಅದರೆ ಲೂಕನು ಆ ಸಭೀಯಲ್ಲ ಉಂಡುಹೊಂಡು, ಯಿವ ಸಭೀಯ ಕಾರ್ಯವನ್ನು ಮುಂದುವರಿಸಿದನು. ಏಕೆಂದರೆ ಲೂಕನು ಮೊದಲ ವ್ಯಕ್ತಿತ್ವದಲ್ಲ ಅಂದರೆ (“ನಾವು”) ಎಂದು ಬರೆಯಿದೆ ಇರುವದಲಿಂದ, ಅವನು ಹಿಂದಕ್ಕೆ ಉಂಡನು ಎಂದು ನಿಣಂಬಿಸುತ್ತೇನೆ. 20:5, 6, ರವರೆಗೆ ಮೊದಲ ವ್ಯಕ್ತಿತ್ವದಲ್ಲ ಬರೆಯಿದೆ ಇರುವದಲಿಂದ ಹೌಲ ಸೀಲರು ಹೊರಂತು

ಹೊಳೆದರು ಎಂದು ಲಾಕನು ತಿಜಸಿರುವನು. (ಹೊಲನ ವಿಷಯದಲ್ಲ ಫಿಅಪ್ಪಿಯವರು ಪ್ಯಾಯಕ್ಕಿರುತ್ತಿರುತ್ತಾರೆ ಅನ್ತಿಮ ಹೊಂದಿದ್ದರು ಎಂದು ಲಾಕನೇ ತಿಜಸಿರುವನು.) ತಿಮೋಥೀಯು ನಕ ಕೆಲವು ಕಾಲ ಫಿಅಪ್ಪಿಯಲ್ಲ ಇದ್ದನು ಎಂಬುದು ಕೆಲವರ ಅಭಿಪ್ರಾಯ, ನಂತರ ಅವನು ಬೆರೈಯರಲ್ಲ ಹೊಲ ಸೀಲರನ್ನು ನೇರಿಸಿದ್ದನು.²

ಯಥಾರ್ಥ ವ್ಯಾಧಯಗಳಾಗಿ ಧೆನಲೋನಿಸಿಕದಲ್ಲ ಹುಡುತ್ತಾಟ (17:1-10)

ಹೊಲ ಸೀಲರು ಹೊರಟ ನಂತರ ಎಗ್ರಾತರ ಹೆಚ್ಚಿನ ದಿಕ್ಕಿಗೆ ಪ್ರಯಾಣ ಮಾಡಿದರು. ರೋಮಾಪ್ರರಕ್ಷೆ³ ಪ್ರಯಾಣ ಮಾಡುತ್ತಿದ್ದವರ ಸಂಗಡ ನೇರಿಸಿದ್ದರು. ಅವರು ಒಂದು ದಿನದ ಪ್ರಯಾಣ ಮಾಡಿ ಫಿಅಪ್ಪಿಯ ಮುಖ್ಯ ಪಟ್ಟಣವಾದ ಅಂಥಿಫೋಆಗೆ ಬಂದರು.⁴ ಮತ್ತೊಂದು ದಿನದ ಪ್ರಯಾಣ ಮಾಡಿ ಅಪ್ಪೋಲೋನ್ಯಾಕ್ಕೆ ಬಂದರು (ಪಜನ 1೬). ಅಂಥಿಫೋಆ ಮತ್ತು ಅಪ್ಪೋಲೋನ್ಯಾ ಜಿಕ್ಕು ಪಟ್ಟಣಗಳಾಗಿದ್ದವು, ಅವರು ಅಲ್ಲ ಎಲ್ಲಾಯೂ ತುಂಗಂ ಮಾಡದೆ ಮುಂದಾದರು.⁵ ಅವರು ಮೇಕೆದೊನ್ಯಾಕ್ಕೆ ಹೋಳಿನವರಲ್ದರು: ಮಹಾ ಅಲ್ಕಾಂತ್ರಾನ ನಹೋಳದಲಯ ಹೇಸರನ್ನು ಧೆನಲೋನಿಸಿಕಕ್ಕೆ ನೀಡಲಾಗಿತ್ತು, ಅದು ಸ್ವತಂತ್ರ ಪಟ್ಟಣವಾಗಿತ್ತು.⁶ ಅದು ತ್ರಮುಳ ಹಡಗನುದಾಣವಾಗಿತ್ತು,⁷ ಎಫೆನ ಮತ್ತು ಕೊಲಂಧದಂತೆ ಚಾಷಾರ ಕೇಂದ್ರವಾಗಿತ್ತು.

ಎಗ್ರಾತರ ಮಾರ್ಗವು ಧೆನಲೋನಿಸಿಕದ ಮದ್ಯದಲ್ಲ ಹಾಡು ಹೋಗಿತ್ತು, ಮತ್ತು ಅದರಲ್ಲ ಮುಖ್ಯ ಮಾರ್ಗಗಳೂ ಇದ್ದವು. ಹೊಲ ಸೀಲರು ಧೆನಲೋನಿಸಿಕಕ್ಕೆ ಬಂದಾಗ, ಫಿಅಪ್ಪಿಯ ಹಾಗೆ ಧೆನಲೋನಿಸಿಕದಲ್ಲಾಗ ನಕ ಬಹಳಷ್ಟು ಮಂದಿ ಯೆಹೂದ್ಯಲಿದ್ದರು. ನಭಾಮಂದಿರಕ್ಕೆ ಹೋಗುವ ಮಾಲಕ ಹೊಲನು ನೇರೆಯನ್ನು ಶ್ರಾರಂಭಿಸಿದರು:

ಧೆನಲೋನಿಸಿಕಕ್ಕೆ ಬಂದರು. ಅಲ್ಲ ಯೆಹೂದ್ಯರುಹೊಂದು ನಭಾಮಂದಿರಿತ್ತು, ಹೊಲನು ತನ್ನ ಪಡ್ಡತಿಯ ಪ್ರಕಾರ ಅಲ್ಲಿದ್ದವರ ಬಳಗೆ ಹೋಗಿ ಮರಿ ನಬ್ಜ್‌⁸ ದಿನಗಳಲ್ಲ ಶಾಂತಾರ್ಥಾರದಿಂದ ಅವನ ಸಂಗಡ ವಾಡಿಸಿ ಆಯಾ ವಜನಗಳ ಅರ್ಥವನ್ನು ಜಿಜ್ಞಾಸು - ಕ್ರಿಸ್ತನು ಬಾಧೆಯನನ್ನುಭವಿಸಿ ನಂತ್ರ ಎದ್ದು ಬರುವದು ಅಗತ್ಯವೆಂತಲೂ ನಾನು ನಿಮಗೆ ತ್ರಾಸಿದ್ದಿ ಹಡಿಸುವ ಯೇಸುವೇ ಆ ಕ್ರಿಸ್ತನೆಂತಲೂ ನ್ಯಾಹಿಸಿದನು (ಪಜನಗಳ 1ಇ-3).

ಹೊಲನು ಯೆಹೂದ್ಯಲಿಗೆ ಮಾಡಿದ ತುಂಗಂದ ಕುಲತು ಈ ವಜನಗಳಲ್ಲ ನಾಲ್ಕು ಶಿಯಾ ಹಡಗಳನ್ನು ಬಳಸಲಾಗಿದೆ: (1) ವಾದಿಸಿದನು, (2) ಅರ್ಥವನ್ನು ಜಿಜ್ಞಾಸಿದನು, (3) ನ್ಯಾಹಿಸಿದನು (ನಾಕ್ಕಾಧಾರ ನಿರ್ಣಯದನು), ಮತ್ತು (4) ತ್ರಾಸಿದ್ದಿ ಹಡಿಸಿದನು. ಹೊಲನು ಏರಡು ಗುಲಿಗಳನ್ನು ಹೊಂದಿದ್ದನು: ಹಳೆ ಒಡಂಬಿಕೆಯ ಶಾಂತಾರ್ಥಾರಗಳಿಂದ ಯೇಸು ಕ್ರಿಸ್ತನೇ (ಮೆಸ್ಸಿಯನೆಂತಲೂ) ಎಂದು ನ್ಯಾಹಿಸಿದನು. ಕ್ರಿಸ್ತನು ಬಾಧೆಯನ್ನು ಅನುಭವಿಸಿ ನಂತ್ರ ಎದ್ದು ಬರುವದು ಅಗತ್ಯವೆಂತಲೂ ತ್ರಾಸಿದ್ದಿ ಹಡಿಸಿದನು. ಬಾಧೆಪಟ್ಟ ಯೇಸುವನ್ನು ಅಲಯುವದು, ಯೆಹೂದ್ಯಲಿಗೆ ಕಷ್ಟಕರವಾದ ಸಂಗತಿಯಾಗಿತ್ತು (1 ಕೊಲಂಧ 1:23). ಅವಲಗೆ “ನಾಕ್ಕಾಧಾರಗಳನ್ನು” - ನಿರ್ದಿಷ್ಟವ ಮಾಲಕ, ಅವಲಗೆ ಸೀದ್ದಾಂಥ ಹಡಿಸಿದನು “ನಾಕ್ಕಾಧಾರ” ಎಂಬ ಹಡವನ್ನು ಗ್ರಿಇಕ್‌ನಲ್ಲಿ “ಜೋತೆಯಲ್ಲ” ಎಂದು ಹೇಳಲಾಗಿದೆ. ಅವನು ಮೊದಲು ಹಳೆ ಒಡಂಬಿಕೆಯ ತುಂಗನೆಗಳನ್ನು ತಿಜಸಿ, ಅದರ “ಜೋತೆಯಲ್ಲ” ಯೇಸುವಿನ ಕುಲತೆ ವಿಷಯವನ್ನು ತಿಷ್ಠಿದ್ದನು.⁹

ಯಥಾರ್ಥವಾದ ವ್ಯಾಧಯಗಳಲ್ಲ ನುಂಬಾತೆಯ ಜಾಜವು ಜತ್ತೆಲ್ಲಡುವಾಗ, ಅಲ್ಲ ಎಂಡಿತವಾಗಿ ನುಗ್ಗಿಯು ಉಂಬಾಗುತ್ತದೆ (ಲಾಕ 3:8). ಅದುವಿಲಂದ, “ಅವರಲ್ಲ ಕೆಲವರೂ ದೇವ ಭಕ್ತರಾದ ಗ್ರಿಇಕ್‌ರಲ್ಲ ದೊಡ್ಡ ಗುಂಪು ತುಂಗು ಸ್ತ್ರೀಯರಲ್ಲ ಅನೇಕರು ಒಡಂಬಟ್ಟ ಹೊಲ¹⁰ ಸೀಲರನ್ನು ನೇರಿಸಿದರು” ಎಂದು ಬರೆಯಲಾಗಿದೆ (ಪಜನ 4). “ಕೆಲವರು”

ಎಂಬ ಹಡವನ್ನು ಗಮನಿಸಿ ಕೆಲವು ಯಿಹಾದ್ಯರು ಮಾತ್ರ ಕೈಸ್ತರಾದರು. ಇನ್ನೊಂದೆಡೆ, “ದೋಡ್ಡ ನುಂಪು” ದೇವ ಭಕ್ತರಾದ ರೀತರು¹¹ ಕೈಸ್ತರಾದರು, ಅವರಳ್ಳಿ “ಅನೇಕ ಸ್ತ್ರೀಯರೂ” ಒಳಗೊಂಡಿದ್ದರು. ಅವರೆಲ್ಲರೂ ನಭಾ ಮಂದಿರಕ್ಕೆ ಹೋಗುವವರಾಗಿದ್ದರು.¹²

ಹೌಲನು ಧೇನಲೋನಿಕದವರಲ್ಗೆ ಬಿರೆದ ಹತ್ತಿಕೆಯಲ್ಲ, ಹೌಲ ಸೀಲರು ನಭಾ ಮಂದಿರದ ಹೋರಗೂ ಬಹಳ ತ್ರಣಂಗ ಮಾಡಿದರು ಎಂಬ ನಾಜನೆಗಳವೆ, ಬಿಗ್ರಹ ಪ್ರಾಜಕಲಗೂ ತ್ರಣಿಸಿದರು (1 ಧೇನಲೋನಿಕ 1:9). ಅವನು ಬೋಧಿಸಿದ ವಾಕ್ಯಗಳ ಕುಲತ್ವ, ಆ ಹತ್ತಿಕೆಗಳಲ್ಲಿ ತಿಜಿಸಿರುವನು (1 ಧೇನಲೋನಿಕ 1:6; 2:2, 14). ಹೌಲ ಸೀಲರು ಮಾಡಿದ ಮಹತ್ವಾರ್ಥಗಳನ್ನು ತಿಜಿಸಲಾಗಿದೆ (1 ಧೇನಲೋನಿಕ 1:5). ಧೇನಲೋನಿಕದವರಳ್ಳಿ ಅವನಿಗಿಂದ ಸ್ತ್ರೀತಿಯನ್ನು ತಿಜಿಸಲಾಗಿದೆ (1 ಧೇನಲೋನಿಕ 2:7, 8).¹³ ಅವರಿಭ್ವರೂ ಕಷ್ಟಪಟ್ಟಿ ದುಡಿದು ನೇರೆ ಮಾಡಿದರು ಎಂದು ತಿಜಿಸಿರುವನು (1 ಧೇನಲೋನಿಕ 2:9).¹⁴ ಧೇನಲೋನಿಕದಲ್ಲಿ ಹೌಲನ ನುವಾರೆಗೆ ಅನೇಕರು ಸ್ವಂದಿಸಿದರು:

... ನಾವು ಸಿಮ್ಮೆಜ್ಗಾಗಿ ಬಂದಾಗ ನಿಂತು ಎಂಥ ಮನಸ್ಸಿನಿಂದ ನಮ್ಮ ಬೋಧನೆಯನ್ನು ಕೇಳಿದಿರೋ ಅದನ್ನು ಕುಲತ್ವ ಅಲ್ಲಿಯ ಜನರು ತಾವೇ ಹೇಳತ್ತಾರೆ. ಅದು ಮಾತತಲ್ಲದೆ ನಿಂತು ವಿರುಹಗಳನ್ನು ಜಣ್ಣಿ ಜಣ್ಣಿ ದೇವರ ಕಡೆಗೆ ತಿರುಕೊಂಡು ಜಿಂಪಳ್ಳಿ ನಂತರೇ ಪರನ್ನು ಸೇಳಿನುವವರಾದಿರೆಂತಲೂ ಆತನು ನತ್ತುಪರೋಜಗಿಂದ ಎಜ್ಜಿಸಿದಂಥ ಆಕಾಶದೊಳಗಿಂದ ಬರುವಂಥ ಆತನ ಕುಮಾರನನ್ನು ಎದುರುನೋಣಿಸುವವರಾದಿರೆಂತಲೂ ತಿಜಿನುತ್ತಾರೆ. ಈ ಯೆಣುವು ಮುಂದೆ ಬರುವ ದ್ವೇಷ ಕೇಳಹಡಿಂದ ನಮ್ಮನ್ನು ತಕ್ಷಿನುವಾತನು (1 ಧೇನಲೋನಿಕ 1:9, 10).

... ಹೀಗಿರಲಾಗಿ ನಿಂತು ದೇವರ ವಾಕ್ಯವನ್ನು ನಬ್ಬಿಂದ ಕೇಳದಾಗ ಅದನ್ನು ಮನುಷ್ಯರ ವಾಕ್ಯವೆಂದೆಂದೆ ದೇವರ ವಾಕ್ಯವೆಂದೆ ತಿಜಿದು ಅಂಗಿಳಿಕ ಸಿದ್ಧತ್ವಾಗಿ ನಾಂತರ ಎಜೆಜಿಡದೆ ದೇವರಿಗೆ ಕೃತಜ್ಞತಾನ್ನುತ್ತಿ ಮಾಡುತ್ತೇವೆ. ಅದು ನಿಜವಾಗಿ ದೇವರ ವಾಕ್ಯವೇ: ಅದು ನಂಬುವವರಾದ ನಿಮ್ಮಿಕ್ಕಾಗಿ ಬಲವಾಗಿ ಕೆಲನ ನಡಿನುತ್ತದೆ (1 ಧೇನಲೋನಿಕ 2:13).

ಅವರಳ್ಳಿ ಅಲಿನ್ಯಾಸ್‌ನು ಹಾಗೂ ನೆಕುಂದನು ಶ್ರಮುಲರು (20:4; 27:2).¹⁵

ಧೇನಲೋನಿಕದವರು ಕೈಸ್ತರಾದಾಗ, ಹೌಲನು ಅವರಿಗೆ ತತ್ತ್ವ ಬೋಧನೆಯನ್ನು ಮಾಡಿದನು (1 ಧೇನಲೋನಿಕ 4:2, 3, 6; 2 ಧೇನಲೋನಿಕ 2:15; 3:10), ಮತ್ತು ಅವನು ಹೋರಣ ಹೋಗುವ ದಿನಕ್ಕಾಗಿ ಅವರನ್ನು ಸಿದ್ಧಪಡಿಸಿದನು. ಅವನು ಉಪದೇಶಿನುವಾಗ, ಅವನು ಮುಂದೆ ಎದುರನಬೇಕಿದ್ದ ಹಿಂಸನೆಗಳ ಕುಲತ್ವ - ತಿಜಿಸಿದನು.¹⁶ ನಂತರ ಅವನು ಹಿಂಗೆ ಬರೇದು, “ನಾವು ಸಿಮ್ಮೆ ಬಳಯಿಲ್ಲದ್ದಾಗ ನಂತರವನ್ನು ಅನುಭವಿಸಲೇಬೇಕೆಂದು ಮುಂದಾಗಿ ಹೇಳಿದೆವಲ್ಲಾ ಎಂದಿರುವನು” (1 ಧೇನಲೋನಿಕ 3:4).

ತೊಂದರೆಯ ತಡಮಾಡದೆ ಬಂದಿತು, ಆ ಯಥಾರ್ಥವಾದ ಹೃದಯಗಳ ನಿಖಿತ್ತ ಅನೇಕ ಕರಿಣವಾದ ಹೃದಯಗಳ ಅಲ್ಲಿದ್ದವು. ಹೌಲ ಸೀಲರ ಯಶಸ್ವಿಯ ಮುಂದುವರಿಯ ವಾಗ, ನಂಜಕೆಯಲ್ಲದ ಯಿಹಾದ್ಯರು ಅವರಿಗೆ ಬಿರೋಧವಾದರು, “ಯಿಹಾದ್ಯರು ಹೊಷೆ ಕಿಷ್ಟಪಟ್ಟಿ ಹೇಳಿಯಲ್ಲ ತಿರುಗಾಡುವ ಕೆಲವು ಪ್ರೋಕರನ್ನು ತರೆದುಕೊಂಡು”¹⁷ ಬಂದು ಗುಂಪು ತೊಡಿಸಿ ಉರಳ್ಳಿ ಗಡ್ಡಲ ಎಜ್ಜಿಸಿದರು” (ಅಪ್ಪೋನ್ತರ ಕೈಸ್ತಗಳ 17:5ಎ, ಜ). “ಹೇಳಿಯಂದು” ಎಂಬ ಹಡವನ್ನು ರೀತೆ ಭಾಷಿಯಲ್ಲ “ಅಗೋರ ಮೆನ್” ಎಂದು ತಜ್ಜೀವಿಸಿ ಮಾಡಲಾಗಿದೆ. (ಗುಂಪು) ಆ ಬಂದು ಹೇಳಿಕೆಯ ಪಟ್ಟಣದ ನಡುವೆ ಇತ್ತು,¹⁸ ಅದು ವಾಟಿಜ್ಯ ರಾಜಕೀಯ ಹಾಗೂ ಧಾರ್ಮಿಕ ಕೆಂದ್ರವಾಗಿತ್ತು. ಶ್ರೀತಿಯುಗದಲ್ಲಾ ಮಾನುಷ ಬುದ್ಧಿಯು ಬಂದೇ ಅಗಿರುವರಿಂದ ಆ ಸ್ಥಳದಲ್ಲಿ ಕೆಷ್ಟ ಪ್ರೋಕರಿಯವರು ಅಲ್ಲಿಯಾ ಇದ್ದರು, ಮತ್ತು ದೊಂಜ

ಮಾಡುವದಕ್ಕೆ ಯಾವಾಗಲೂ ಸಿದ್ಧಿಲಿದ್ದರು.¹⁹ ಸಿಸಿರೋ ಅವರನ್ನು “ಅಗೋರೆ ಮನುಷ್ಯರು” ದೊಂಜಿಗೆ ಸಿದ್ಧರಾದವರು,²⁰ ತುನಂಗಿಗಳಿಗೆ ಬಿರೋಧ ವೃತ್ತಪಕಿಷಿನುವದಕ್ಕೆ ಸಿದ್ಧರಾದವರೆಂದು ಹೇಳಿರುವರು. ಅವರನ್ನು ಬಾಡಿಗೆಗೆ ಪಡೆಯಬಹುದಿತ್ತು. ಅಪ್ರೋಸ್ತುಲರ ಕೃತ್ಯಾಗಳ 17ರಲ್ಲ ಅವರನ್ನು ಬಹು ಅಹಾಯಿತಾಲಯಾದ ಕೃತ್ಯಾಗಾಗಿ ಬಾಡಿಗೆಗೆ ಪಡೆಯಲಾಗಿತ್ತು. ಲೂಕನು ಯಿಹಾದ್ಯರನ್ನು ಕುಲತು, “ಅವರು ತಿರುಗಾಡುವ ಪ್ರೋಕರನ್ನು ಕರೆದು ಕೊಂಡು ಬಂದು ಗುಂಪು ಕೂಡಿಸಿ ಲಾರಲ್ಲ ಗಡ್ಡಲ ಎಜ್ಜಿದರು” ಎಂದು ತಿಂಗಿರುವನು (ಪಜನ 5ಜ).

ಹೋಲ ಸೀಲರು ಯಾನೋನನೆಂಬವನ ಮನೆಯಲ್ಲ ಇಂತಹಂಡಿದ್ದರು (ಪಜನ 7), ಆಧ್ಯಾತ್ಮಿಕ ಗುಂಪು ಆ ದಿಕ್ಕಿಗೆ ಹೋದರು “ಯಾನೋನನನ್ನು²¹ ಅವರನ್ನು ನೇಲಿಸಿ ಹೊಂಡಿದ್ದಾನೆ. ಎಂದು ಗುಂಪನ್ನು ಸೀಲಸಿ (ಹೋಲ ಸೀಲರನ್ನು) ಅವರನ್ನು ಹೋರ ತರಲು ಒತ್ತಾಯಿಸಿದರು” (ಪಜನ 5ಸಿ). ದೇವೋನ ಎಂಬ ಪದದಿಂದ, “ತ್ರಜೆ” ಎಂಬ ಪದವು ತಜುಂಮೇನಾಂಡಿದೆ, ಆ ಪದದಿಂದ, “ತ್ರಜಾ ತ್ರಭುತ್ಪತ್ತಿ” ಎಂಬ ಪದವು ಉಧ್ವಾಖಿಸಿರುತ್ತದೆ (ಪ್ರಜೆಗಳ ಆಡಣತ). ಥೆನಲೋನಿಕವು ಪ್ರಜೆಗಳ ಆಡಣತಕ್ಕ ಒಳಪಟ್ಟ, ಸ್ವತಂತ್ರ ಪಟ್ಟಂಚಾಗಿತ್ತು. ಈ ಗುಂಪು ದೇವರ ಸೇವಕರುಗಳನ್ನು ಆ ಮಂಡಜಯ ಬಜಿಗೆ ತರಲು ಮುಂದಾದರು.

ಹೋಲ ಸೀಲರು ಯಾವುದೇ ಮನೆಯಲ್ಲ ಇಂತಹಂಡಿರದೇ ಇರುವಾಗ, ಅಥವಾ ಸಹೋದರರು ಅವರನ್ನು ಜನರ ಗುಂಪಿನಿಂದ ತಕ್ಷಿನಲು ಅವರನ್ನು ಅಡಗಿಸಿಟ್ಟಿರುವಬಹುದು.²² ಕೋಣಗೊಂಡ ಯಿಹಾದ್ಯರು ಯಾನೋನನನ್ನು ಕೆಲವು ಮಂದಿ ಸಹೋದರರನ್ನು ಉಲಿನ “ಅಧಿಕಾರಿಗಳ ಬಜಿಗೆ ಎಂತೆಂದು ಹೋದರು” (ಪಜನ 6). “ಉಲಿನ ಅಧಿಕಾರಿಗಳು” ಎಂಬ ಹೇಳಕೆಯನ್ನು ರ್ರೀಕ್ ಭಾಷೆಯಲ್ಲ “ತ್ರೋಽಭಾಕರ್ತನ” ಎಂದು ಅನುವಾದಿಸಿದೆ. ಇದರಲ್ಲ “ಪಟ್ಟಣ” (ಪ್ರೋಲನ್) ಮತ್ತು “ಅಧಿಕಾರಿ” (ಆರ್ಕ) ಎಂಬ ಜೋಡಿ ಪದಗಳನ್ನು ಉಗಳಿಸಿದೆ. ಹ್ರಾಜಿನ ಅಧ್ಯಯನದ ಪರಾರ ಥೆನಲೋನಿಕ ಮಂಡಜಯ ಬಿದು ಅಥವಾ ಆರು ವೃತ್ತಿಗಳನ್ನು ಹೊಂದಿತ್ತು ಅದನ್ನು “ತ್ರೋಽಭಾಕರ್ತನ” ಎಂದು ಕರೆಯುತ್ತಿದ್ದರು.²³

ಯಿಹಾದ್ಯರು ಆ ಮಂಡಜಯ ಮುಂದೆ ಬಂದಾಗ ಗೊಂಡಲಕ್ಕೆ ಕಾರಣವಾದ ನರಗ್ಯಾಂಶವನ್ನು ತಿಂಗಂದೇ, ನುವಾರೆಯ ಯಶಸ್ವಿಗೆ ಹೊಣ್ಟಿಕ್ಕಿಷ್ಟ ಪಟ್ಟರು. ಫಿಂಪ್ಪಿಯಲ್ಲಿದ್ದ ಗುಲಾಮರ ಯಿಹಾದ್ಯರ ಹೇಳುತ್ತಿದ್ದ ನುಳ್ಳನ್ನೇ ಪುನಃ ಉಜ್ಜರಿಸಿದ್ದರು - ಅವರು ಹೋಲ ಸೀಲರ ಕುಲತು ಲೋಕವನ್ನು ಅಲ್ಲಿಳ್ಳಾಲ ಕಲ್ಲಿಳ್ಳಾಲ ಮಾಡಿದ ಆ ಮನುಷ್ಯರು ಇಲ್ಲಗೂ ಬಂದಿದ್ದಾರೆ, ಯಾನೋನನನು ಅವರನ್ನು ನೇಲಿಸಿಕೊಂಡಿದ್ದಾನೆ,²⁴ ಅವರೆಲ್ಲರು ಜಕ್ಕುವರ್ತಿಯ²⁵ ಆಳ್ಳಿಗಳಿಗೆ ಬಿರುದ್ಧವಾಗಿ ನಡೆಯಿತ್ತಾರೆ ಎಂದು ತಾಗಿದರು. ಯೀನುಬೆಂಬ ಬೀರೋಜಾಬ್ಜಿ ಅರನನು ಇದ್ದಾನೆಂದು ಹೇಳ (ಪಜನಗಳ 6, 7). ಅವರಿಬ್ಬರ ಕುಲತು ಏರಿದು ದೂರುಗಳನ್ನು ಹೇಳಿದ್ದರು: (1) ಪಟ್ಟಣದಲ್ಲಿ ಗೊಂಡಲಮಾಡುವವರು ಮತ್ತು (2) ಜಕ್ಕುವರ್ತಿಯ²⁶ ಬಿದಲು, ಯೀನುವೇ ಅರನನು ಎಂದು ಹೇಳುವಂಥದ್ದು. ಚೊದಲನೆಯ ಬಿಷಯವು ಅನತ್ಯವಾಗಿತ್ತು. ಯಾಕಂದರೆ ಹೋಲ ಸೀಲರ ಹೋರತು ಹಡಿಸಿ ಯಿಹಾದ್ಯರೇ “ದೊಂಜಯನ್ನು ಪಟ್ಟಣದಲ್ಲಿ ವಿಹಾರಿಸಿದ್ದರು” (ಪಜನ 5). ಏರಡನೆಯಾಗಿ, ಸೇವಕರುಗಳ ಯೀನುವೇ ಅರನನೆಂದು:²⁷ ಬೋಧಿಸಿದರೆಂದು ತೀವ್ರವಾದ ಅವಧಾರವನ್ನು ಅವರ ಮೇಲೆ ಹೋಲಿಸಿದರು (1 ಪಿಮೋಧೆ 6:15); ಯೀನು ತಾನೇ “ನನ್ನ ರಾಜ್ಯವು ಈ ಲೋಕದ್ದಲ್ಲ” (ಯೋಹಾನ 18:36), ಎಂದು ಹೇಳಿರುವದಲಂದ, ಆತನು ಕೈನರಸಿಗೆ ನಮನೆಂದು ಹೋಲಿಸಿ ಹೊಂಡಿರಾಲ್ಲ (ಮತ್ತಾಯಿ 22:21). ಯಾನೋನನನು ದೊಂಜಯ ಜನರನ್ನು ನೇಲಿಸಿ ಕೊಂಡಿದ್ದನೆಂಬ ಅವಧಾರವನ್ನು ಅವನ ಮೇಲೆ ಹೋಲಿಸಿದರು.

ಯಿಹಾದ್ಯರು ತಮ್ಮ ಮಾತುಗಳಿಂದ ಹೋಲ ಸೀಲರನ್ನು ಎದುಲಿಸಲು ತ್ಯಾಜಿಸಿದರು. ಅದರೆ, ಅವರುಗಳ ತಿಂಗಿಯದ ಲೀಡಿಯಲ್ಲ ತಾವೇ ನುವಾರೆಯನ್ನು ಗೌರವಿಸಿದ್ದರು. ರ್ರೀಕ್

ಭಾಷಣೆಲ್ಲ “ಲೋಕವನ್ನು ಅಲ್ಲಿಲ್ಲಲಕ್ಲಿಲ್ಲ” ಮಾಡಿದವರೆಂದು ವ್ಯಾಖ್ಯಾನಿಸಲಾಗಿದೆ. “ಲೋಕಪತ್ನೀ ಮೇಲೆ ಕೆಳಗೆ ಮಾಡಿದವರು ಎಂಬ ಮೂಲಧಾರಾಗಿದೆ.”²⁸ (ಒತ್ತಿ ಹೇಳಿದ್ದು ನನ್ನದ್ದು.) ಬೆಂತ್ತರು, ತಮ್ಮ ದೋಷಿಗಳನ್ನು ತಲೆಕೆಳಗೆ ಮಾಡಿ, ಅದರ ತತ್ವ ಭಾಗವನ್ನು ತೆರೆದು, ಪುನಃ ನಿಮ್ಮಾದಣ ಮಾಡಿ ಬಳ್ಳಿವನ್ನು ಕಟ್ಟುವ ಕೆಲಸದ ಸುಲತು “ಮೇಲೆ ಕೆಳಗೆ” ಎಂಬ ವ್ಯಾಖ್ಯಾನವನ್ನು ಮಾಡುತ್ತಿದ್ದರು. ಹಾಗೆ ಲೋಕವನ್ನು ಮೇಲೆ ಕೆಳಗೆ ಮಾಡಿದೆಯೆಂಬ ತತ್ವವನ್ನು ಯೆಹೂದ್ಯರು ಅಲಿತಪರಾಗಿದ್ದರು (ಅದಿಕಾಂಡ 3) ಮತ್ತು ಅಂತಿಮವಾಗಿ ನುವಾ ತೆಯು ಅದನ್ನು ನಲಿಪಡಿಸಿತು. ಎಂಬದನ್ನು ಅಲಿಯದವರಾಗಿದ್ದರು! ಈ ದಿನಗಳಲ್ಲಿ ನಮ್ಮ ನುವಾತಾ ತ್ವನಂಗದ ಕುಲತು “ಇವರು ಲೋಕವನ್ನು ಕೆಳಗೆ ಮೇಲೆ ಮಾಡುವವರು” ಎಂಬ ಹೇಳಿಕೆ ಉಂಟಾಗಬಹುದೇ!

ಯೆಹೂದ್ಯರು ಈ ನುಳ್ಳನ್ನು ಹೇಳಿದಾಗ ಅಯೋಜ ಜನರ ಹೃದಯದಲ್ಲಿ ದೈಂಡವು ಹೆಚ್ಚಾಯಿತು: “ಹಟ್ಟಣಾದವರು ಹಟ್ಟಣಾದ ಅಧಿಕಾಲಿಗಳಾ ಈ ಮಾತುಗಳನ್ನು ಹೇಳ ಕಳಿತ್ತೆ ಹಟ್ಟಣಾದ ಯಾನೋನ ಮೊದಲಾದವಲಿಂದ ಹೊಣಿ ತೆಗೆದುಹೊಂಡಿ: ತೆಗೆದು ಹೊಂಡ ಮೇಲೆ ಅವರನ್ನು ಜಟ್ಟು ಜಟ್ಟರು” (ಅರ್ಥೋನ್ತಲರ ಕೃತ್ಯಗಳು 17:8, 9).²⁹ ಯಾನೋನನು “ಒಪ್ಪಂದದ ಹತ್ತಿವನ್ನು” ಬರೆದುಹೊಣ್ಣನು, ಅದು ಮುಂದೆ ನಂಭಿನತ್ತಕ್ಕ ಯಾವುದೇ ಘಟನೆಗಳಿಗೆ ನಾಳ್ಳಿಯಾಗಿತ್ತು, ಒಂದು ವೇಳೆ ಅದು ಹಣದ ತೆಂಡೂ ಆಗಿರಬಹುದು; ಅಥವಾ ಅವರ ಮನೆಯ ಕ್ರಿಯ ಹತ್ತಿ ಅಥವಾ ಇತರ ನ್ಯಾಸ್ತದ ತೆಂಡೂ ಆಗಿರಬಹುದು. ಅಥವಾ ಹೌಲ ಸೀಲರು ಹಿಂತಿರುಗಿ ಬರಬಾರದೆಂಬ ಕರಾರು ಆಗಿರಬಹುದು (ನೋಡಿಲ 1 ಫೆಸಲೋನಿಕ 2:18).

ಅಧಿಕಾಲಿಗಳು ಯಾವುದೇ ನಿಭಂಧವನ್ನು ಹೇಳಿದ್ದರೂ, ಆ ನಭೆಯವರಿಗೆ ಹೌಲನ ನುರಕ್ಕೆ ಪ್ರಮುಖವಾಗಿತ್ತು, “ಕೂಡಲೇ ನಹೊಳಿದರು ರಾತ್ರಿಯಲ್ಲಿ ಹೌಲ ಸೀಲರನ್ನು ... ಬೆರೋ ಯಂತ್ರ ಕಟ್ಟಿಹಿಸಿ ಜಟ್ಟರು” (ಅರ್ಥೋನ್ತಲರ ಕೃತ್ಯಗಳು 17:10). ಅಬಲಾಪನ್ಹೆಯಿಲ್ಲದ್ದ ಹಾಗೂ ಅವಕಾಶಕ್ಕೆ ನರಳವಾಗಿ ತುತ್ತಾಗ ಬಹುದಾದ ಯಾನ್ಯಾಸ್ತ ನಭೆಯನ್ನು ಜಟ್ಟು ಹೊಂಗಲು ಹೌಲನು ಬಾರವುಳ್ಳ ಹೃದಯವನ್ನು ಹೊಂದಿದವನಾಗಿದ್ದನು (1 ಫೆಸಲೋನಿಕ 1:6; 2:14, 15). ಅವನು ಸ್ವತಹ ಹಿಂಸೆಯನ್ನು ಅನುಭಿಸಿದ್ದರೂ, ನಂಜಕೆಯನ್ನು ಕಾಪಾಡುವ ಶಕ್ತನಾಗಿದ್ದನು, ಅದರೆ ಅವರು?

ಯಥಾರ್ಥ ಹೃದಯಗಳಿಗಾಗಿ ಬೆರೋಯಿದಲ್ಲಿ ಪ್ರಧಾನ (17:10-15)

ಬೆರೋಯಿವು, ಫೆಸಲೋನಿಕದಿಂದ, ಹೆಚ್ಚಿಮು - ದಟ್ಟಿಂಬದ ದಿಕ್ಕಿನಲ್ಲಿ 40 ಅಥವಾ 50 ಮೈಲುಗಳ ಅಂತರದಲ್ಲಿದ್ದ ನ್ಯಾಸ್ತವಾಗಿತ್ತು,³⁰ ಒಲಂಪಿಕ್ ಹರವತದ ತಪ್ಪಾನಲ್ಲಿತ್ತು, ಹೌಲ ಸೀಲರು ಎಗ್ಗಾತರ ಮಾಗಣದಲ್ಲಿ ದಟ್ಟಿಂಬ ದಿಕ್ಕಿನಿಂದೆಗೆ ಹಲವಾರು ಮೈಲುಗಳಷ್ಟು ಶ್ರಯಾಳ ಮಾಡಿರಬಹುದು. ಒಂದು ವೇಳೆ ನಹೊಳಿದರೂ, ಸಿನೆರೆ ಹೇಳಿದಂಥ ಮಾಗ್ - ತಪ್ಪಿದ - ಹಟ್ಟಣಕ್ಕೆ ಅವರನ್ನು ಕಟ್ಟಿಹಿಸಿರಬಹುದು, ಮತ್ತು ಇದಲಿಂದ ಫೆಸಲೋನಿಕದ ಯೆಹೂದ್ಯರ್³¹ ತೋಳಣ ಶಮನ ವಾಗಬಹಕದೆಂದೂ ನೆನೆಸಿರಬಹುದು. ಹಾಗೂ ಬೆರೋಯಿವು ನಮ್ಮಾದ್ದ ಯಾನ, ಜನ ನಂದಪೀಯದ್ದ ತುದೆಳೆದಲ್ಲಿ ನೆಲೆಗೊಂಡಿತು. ಶ್ರಾಯಿಂಬಿ, ಹೌಲನ ಮುಂದಿನ ತ್ವನಂಗದ ನ್ಯಾಸ್ತವು ಬೆರೋಯಿವಾಗಿರಬಹುದು.

ಹೌಲ ಸೀಲರನ್ನು ಕಟ್ಟಿಹಿಸಿಕೊಟ್ಟ ಕೈನ್ತರು, ಯೆಹೂದ್ಯರ ತೋಳಣ ಶಮನ ವಾಗುವವರ ರೆಗೂ, ಫೆಸಲೋನಿಕದಲ್ಲಿ ಯಾರೂ ಇವರ ಬಗ್ಗೆ ಜಕಾರವೆತ್ತುವದಿಲ್ಲ ಎಂದು ತಿಳಿದಿದ್ದರು. “ಅವರು ಅಲ್ಲಿಗೆ ನೇಲ ಯೆಹೂದ್ಯರ ಸಭಾಮಂದಿರದೆಂಬುಕ್ಕೆ ಹೊಳದರು” (ಪಜನ 10:೧). ಅದರೋಳಗೆ ಬಂದು ನೇಲಿದ್ದ ಯಥಾರ್ಥ ಹೃದಯಗಳಾದ ಯೆಹೂದ್ಯರನ್ನು ಕಂಡು ಅಳ್ಳಿಯೆ ಜಕಿತರಾದರು, ಅನ್ಯಜನರ ಮಾತ್ರವಿರದೆ ಯೆಹೂದ್ಯರೂ ನಂತರ ಅಲ್ಲಿದ್ದರು: “ಆ ನಭೆಯವರು

ಧೆನಲೋನಿಕೆದವರಿಗಿಂತ ನದ್ಯಾಳಪುಷ್ಟಪರಾಗಿದ್ದ ದೇವರ³² ವಾಕ್ಯವನ್ನು ಸಿದ್ಧ ಮನಸ್ಸಿನಿಂದ ಅಂಗಿರಣಿಸಿ³³ ಇವರು ಹೇಳುವ ಮಾತ್ರ ಹೊಡೋ ಏನೋ ಎಂಬ ವಿಷಯದಲ್ಲಿ ತ್ವರಿತ ದಿನವು ಶಾಸ್ತ್ರ ಗ್ರಂಥಗಳನ್ನು ಶೋಧಿಸುತ್ತಿದ್ದರು” (ವಜನ 11).

ಧೆನಲೋನಿಕೆದವರು, ನುವಾರ್ತೆಯನ್ನು ಯಾವ ಲೀಟಿ ನಾರಬೇಕೆಂದು ತ್ರಂಕಣಿದ್ದರೆ, ಬೇರೋಯದವರು ನುವಾರ್ತೆಯನ್ನು ಸ್ವೀಕರಿಸುವ ಕ್ರಮವನ್ನು ಪ್ರಜ್ಞರಪಡಿಸಿದರು. ಹೊಲ ಸೀಲಿಲಂದ ವಾಕ್ಯವನ್ನು ಆಲಸಿದವರು ನಾಲ್ಕು ವಿಷಯದ ನದ್ಯಾಳಗಳನ್ನು ಹೊಂದಿದ್ದರು ಎಂದು ಲೂಕನು ತಿಖಿಸಿರುವನು: (1) ಅಂಗಿರಣಿಸಿದರು: “ವಾಕ್ಯನ್ನು ಸಿದ್ಧ ಮನಸ್ಸಿನಿಂದ ಸ್ವೀಕರಿಸಿದರು.” (2) ವಿವೇಕಿಗಳಾಗಿದ್ದರು: ಹೊಲನ ಮಾತುಗಳು ನತ್ಯಾರೋ ಎಂದು ಶಾಸ್ತ್ರಗಳಲ್ಲ ಶೋಧಿಸಿದರು. (3) ಎಜ್ಜರಪುಷ್ಟಪರಾಗಿದ್ದರು: ಕೂಲಂಕುಶ ಪಲಶಿಲನೆ ಮಾಡಿದರು, “ಯಥಾರ್ಥ ಹೃದಯಕ್ಕೂ ಮತ್ತು ಚೋನಕ್ಕೆ ಒಳಗಾಗುವ ಮುಗ್ರ ಮನಸ್ಸಿಗೂ ವ್ಯತ್ಯಾಸಿಸಿದೆ.” (4) ಯಥಾರ್ಥರಾಗಿದ್ದರು: ದೇವಲಗೂ, ದೇವ ವಾಕ್ಯಕ್ಕೂ ನಂಜಗಾಸ್ತರಾಗಿದ್ದರು. ಧಾರ್ಮಿಕ ವಿಷಯಕ್ಕೆ ನಂಬಂಧಿಸಿದಂತೆ ಶಾಸ್ತ್ರ ಗ್ರಂಥಗಳೇ ಮುಖ್ಯ ಅಧಿಕಾರ ಎಂದು ಒಟ್ಟಿಕೊಂಡಿದ್ದರು. ಹೊಲನ ಮಾತುಗಳನ್ನು ಶ್ರಾಯಿಂದಿಕ “ನಂಗತಿಗಳಂದ” ಶೋಧಿಸಲಾಗುತ್ತಾರೆ. ಶಾಸ್ತ್ರದ ಬೆಳಕಿನಿಂದ ಹೊಲನ ನುಡಿಗಳನ್ನು ಪಲಶಿಲಾಸಿದರು! ಅವರು ಅಪೋಸ್ತಲನನ್ನು ಈ ಲೀಟಿಯಾಗಿ ಶೋಧಿಸಿದರು ಎಂದು ಲೂಕನು ತಿಖಿಸಿರುವನು! ನತ್ಯವನ್ನು ಸ್ವೀಕರಣಿ, ವಾಕ್ಯದ ಬೆಳಕಿನಲ್ಲಿ ಅದನ್ನು ಪಲಶಿಲಾಸುವವರ ಅಗತ್ಯಕ್ರಾಂತಿಯನುಗಿದೆ!

ಈ ದಿನದ ನತ್ಯ ಎಂಬ ಈ ಶಿಂಹಿಕೆಯನ್ನು ಪ್ರಪಂಚದಾದ್ಯಂತ ಜನರು ಸ್ವೀಕರಿಸಿ ಓದುವವರಿದ್ದಾರೆ: ನಾನು ಹೇಳಿದೆಲ್ಲವನ್ನು ಅಧಿಕಾರ ಇನ್ನೊಬ್ಬರು ಹೇಳುವದನ್ನು, ದೇವ ವಾಕ್ಯದ ಬೆಳಕಿನಲ್ಲ ಶೋಧಿಸಿಲಿ! ಅದು ನತ್ಯವಾದರೆ ಅಂಗಿರಣಿಲ - ಅದು ನುಳ್ಳಿದ್ದರೆ, ತರಸ್ತಲಿಸಿಲಿ! ಇದು ದೇವ ಜನಲಗೂ ಮತ್ತು ತ್ರಿಸ್ತನ ದೇಹದಿಂದ ಹೊರಗೆ ಇರುವವರಿಗೂ ಅನ್ವಯಿಸುತ್ತದೆ. “ನಿಂತು ನಮ್ಮನ್ನು ದೃಷ್ಟಾಂತವಾಗಿ ಇಟ್ಟುಕೊಂಡು ಶಾಸ್ತ್ರದಲ್ಲಿ ಬರೆದಿರುವದನ್ನು ಬಿಲಹೊಳಗಬಾರದೆಂಬುದನ್ನೂ ನಿಮ್ಮೆಲ್ಲ ಯಾರೂ ಒಬ್ಬ ಬೋಧಕನನ್ನು ವಿರೋಧಿಸಿ ಮತ್ತೊಬ್ಬನ ಹಕ್ಕವನ್ನು ಹಿಡಿದು ಉಜ್ಜವೊಳ್ಳಬಾರದೆಂಬುದನ್ನೂ ಕಾಪುಕೊಳ್ಳ ಬೇಕು” (1 ಕೌಲಿಂಥ 4:6; KJV)!

ಬೇರೋಯದ ಯಿಹಾದ್ಯರು ಯಥಾರ್ಥವಾದ ಹೃದಯವನ್ನು ಹೊಂದಿದ್ದಿಲಂದ, “ಅವರಲ್ಲಿ ಬಹಳ ಮಂದಿ ನಂಜಿದರು, ಅದಲ್ಲದೆ ಕುಲೈನರಾದ ರೀಕ್ರೋ ಹೆಂಗಸರಲ್ಲಿಯೂ³⁴ ಗಂಡಸರಲ್ಲಿಯೂ ಅನೇಕರು ನಂಜಿದರು” (ಅಪೋಸ್ತಲರ ಶೃಂಗಾರ 17:12). “ಧೆನಲೋನಿಕೆದಲ್ಲ ಕೆಲವರು [ಯಿಹಾದ್ಯರು] ಅವರನ್ನು ಸೇಲಕೊಂಡಿದ್ದರು” (ವಜನ 4). ಆದರೆ ಬೇರೋಯದಲ್ಲಿ “ಅನೇಕ [ಯಿಹಾದ್ಯರು] ನಂಜಿದರು” (ವಜನ 12; ಒತ್ತಿ ಹೇಳಿದ್ದು ನನ್ನದು). ಅದ್ದಿಲಂದ ಯಥಾರ್ಥ ಹಾಗೂ ಕರಪ ಹೃದಯಗಳ ವ್ಯತ್ಯಾಸವನ್ನು ಅಲಯಿಸುವವರಾಗುತ್ತೇವೆ.

ಬೇರೋಯದಲ್ಲ ಹೊಲ ಸೀಲರು ಎಷ್ಟು ದಿವನ ತಂಗಿದ್ದರೆಂದು ಅಲಯಿವು, ಆದರೆ ಇನ್ನೊಂದು ನಾಲಿ ದೇವ ಜನರ ನಭೇಯ ಅಲ್ಲ ನಾಃಪನೇಗೋಂಡಿತು. ಅವರಲ್ಲಿ ಸೋಽಪತ್ರನೂ ಒಬ್ಬನಾಗಿದ್ದು, ನಂತರ ಹೊಲನ ಮುಂದಿನ ಪ್ರಯಾಣದಲ್ಲಿ ನಹಭಾಗಿಯಾದನು (20:4).

ನಂತರ, ಹೊಲ ಸೀಲರ ಯಶಸ್ವಿಯ ಪರದಿಯು ಧೆನಲೋನಿಕೆದಲ್ಲೆಲ್ಲಾ ತ್ರಂಜಾರ ವಾಯಿತು. ಈ ನಮಯದಲ್ಲಿ ಧೆನಲೋನಿಕಿದ ಯಿಹಾದ್ಯರ ಕೋಪವು ಶಮನವಾಗಿ ದ್ವಾರದರೆ, ಬೇರೋಯದಲ್ಲಿ ಯಿಹಾದ್ಯರು ಪಲವರ್ತನೆಗೊಂಡ ವಿಷಯವನ್ನು ಅವರುಗಳ ಕೇಳಿ ಮತ್ತು ಕೊಳಗೊಂಡರು. ಅವರಲ್ಲಿ ಹೊಲನು ತಮ್ಮ ಧರ್ಮಶಾಸ್ತ್ರಕ್ಕೆ ವಿರೋಧವಾದದನ್ನು ಬೋಧಿಸುತ್ತಿದ್ದನು ಎಂದು ಅಲಿತುಕೊಂಡರು. ತಕ್ಷಣವೇ ಅವರೆಲ್ಲರೂ ಬೇರೋಯದ

ಕಡೆಗೆ ತ್ರಯಾಣಿಸಿದರು. “ಅದರೆ ಹೌಲನು ಬೇರೋಯಿದಳ್ಳಿಯೂ ದೇವರ ವಾಕ್ಯವನ್ನು ಸ್ತುತಿಸಿ ಪಡಿಸುತ್ತಾನೆಂಬ ವರ್ತಮಾನವು ಧೀನಲೋನಿಕದ ಯೆಹೂದ್ಯಲಿಗೆ ತಿಂಡು ಬಂದಾಗ ಅವರು ಅಳ್ಳಗೆ ಬಂದು ಜನರ ಗುಂಪುಗಳನ್ನು ರೇಳಿಸಿ ಕಲ್ಪಿಸಿದರು” (ಪಜನ 13).³⁵ ಅವರು ಧೀನಲೋನಿಕದಳ್ಳಿ ಬಳಿಕೆದ್ದ ಉಪಾಯಗಳನ್ನೇ, ಬೇರೋಯಿದಳ್ಳಿಯೂ ಬಳಿಸಿದರು.

ಜನರು ಹೌಲನ ಕುಲತ್ವ ಕೋಹಗೆಂದಿರುವಾಗೆ, ಅವನು ಕೋಹಗೆಂದ ಯೆಹೂದ್ಯಲಿಗೆ ಸಿಗಿದ ಹಾಗೆ, ಅವನನ್ನು ಶೈತ್ಯರು ದೂರ ಪ್ರದೇಶಕ್ಕೆ ನಾಗ ಹಾಕಿದರು. ಈಗ ಅವನನ್ನು ಅಧೀನದ, ದಕ್ಷಿಣ ರೀಸಿನ ಅಪಾಯಕ್ಕೆ ಕಳುಹಿಸಿದರು (ಪಜನಗಳ 14.ಎ, 15.ಎ).³⁶ ಆ ಸ್ಥಾಪನ್ನು ಜಟ್ಟ ಹೋಗುವದು ಹೌಲನಿಗೆ ಮತ್ತೊಂದು ನಾಲ ತಷ್ವಾಯಿತು, ಅದರೆ ಅವನು ಮೆಕೆದೋನ್ಯವಳ್ಳಿ ಬಲವುಷ್ಟ ಮೂರು ಸಭೆಗಳನ್ನು ನ್ಯಾಹಿಸಿದ ವಿಷಯದಲ್ಲ ಕೃತ್ಯಾಕ್ಷರಿಸಿದನು, ಅದರೆ ಸೀಲನು ತಿಮೋಥೀಯನು ಅಲ್ಲೇ ಸಿಂತರು³⁷ (ಪಜನ 14ಜಿ).

ಅಭಿನವಳ್ಳಿ ಯಥಾರ್ಥ ಹೃದಯಗಳಾಗಿ ಹುಡುಕಾಟ (17:14, 15)

ಹೌಲ ಮತ್ತು ಬೇರೋಯಿದಿಂದ ಸಹೋದರರು ಅಧೀನಕ್ಕೆ ನಡೆದು ಹೋಗಿದ್ದರೆ, ಅದು ಬಹಳ ದಿನದ ತ್ರಯಾಣವಾಗಿರುತ್ತು ಬಹುಶಃ “ಅವರು ಸಮುದ್ರ ತ್ರಯಾಣ ಮಾಡಿರಬಹುದು... ಕೂಡಲೇ ಸಹೋದರರು ಹೌಲನನ್ನು ಸಮುದ್ರದ ತನಕ ಹೋಗುವದಕ್ಕೆ ಕಳುಹಿಸಿಕೊಂಡರು” (ಪಜನಗಳ 14, 15).

ಹೌಲನು, ಅಂತಿಯೋಕ್ಯದಿಂದ ಕಳುಹಿಸಲ್ಪಟ್ಟ ನಂತರ, ಇದೇ ಮೂದಲನೆಯ ಬಾಲಗೆ - ಒಂದು ಬಹು ಪ್ರಮುಖ ಪಟ್ಟಣದಲ್ಲಿ ವಿಕಾಂಗಿಯಾಗಿದ್ದನು, ಅದು ಖಿತ್ವಿಲಿದ ಸಸ್ಯವೇಳ ವಾದರೂ (ಮುಂದಿನ ಹಾರದಲ್ಲ ನೋಡುವಂತೆ) ಅವನು ಯಥಾರ್ಥ ಹೃದಯಗಳಾಗಿ ಹುಡುಕಾಟ ಮಾಡದೆ ಇರಲಿಲ್ಲ.

ಮುತ್ತಾಯ

ಯಥಾತ್ಮಕಾರ, ನಮಗೆ ಅಗತ್ಯವಿರುವ ವಿಜಾರಗಳು ಈ ಹಾರದಲ್ಲಿ ಒಳಗೊಂಡಿವೆ: (1) ದೇವರ ವಾಕ್ಯವನ್ನು ನಾರುವಲ್ಲ ಮುಂದುವರಿಯಬೇಕು. “ಶಾಸ್ವತಾರದಿಂದ” ಹೌಲನು ವಾದಿಸಿದನು (ಪಜನ 2; ಇದನ್ನು ನೋಡಿಲ ಪಜನ 13). (2) ತ್ರಿಫಲವನ್ನು ಬಯಸದೆ, ವಾಕ್ಯವನ್ನು ನಾರಬೇಕು. ಧೀನಲೋನಿಕದ “ಕೆಲವು ಯೆಹೂದ್ಯಲಿಗೂ” ಬೇರೋಯಿದ “ಅನೇಕಲಿಗೆ” ಹೌಲನು ದೀಕ್ಷಾನಾಳ್ಬಿನ ಮಾಡಿಸಿದನು, ಅದರೆ ಎರಡೂ ಸ್ಥಾಗಳಲ್ಲಿ ಒಂದೇ ಸುವಾರ್ತೆಯನ್ನು ನಾಲಿದನು. ತ್ರನಂಗ ಹಾಗೂ ಉಪದೇಶ ಮಾಡುವದರಲ್ಲಿ ನಾವು ನಂಜಗಳು ನಾರಿರಬೇಕು, ತ್ರಿಫಲವು ದೇವರದೇ (1 ಕೊಲಂಧ 3:7). (3) ನಾವು ಹೇಳುತ್ತಾ ಇರುವದಲಿಂದ ಜನರು ಕೇಳಬೇಕೆಂದು, ನಮ್ಮ ಬೋಧನೆಗಳನ್ನು ಶಾಸ್ತ್ರದ್ವಂಧಗಳಿಂದಿರಿ ಬೇಳಿದಿಸಿ ಸ್ವೀಕಾರ ಮಾಡಬೇಕು (ಪಜನ 11)! (4) ನಾವು ನಂಜಗಳ್ನಿಂದಿಲಿಂದ ತ್ರನಂಗ ಮಾಡಿದರೆ - ಅದು ಜನರ ಹೃದಯದಲ್ಲಿ ಅಂದೋಲನ ಮಾಡುತ್ತದೆ, ಅದು ಒಳ್ಳಿಯ ಅಥವಾ ಒಳ್ಳಿಯದಲ್ಲಿದ ಅಂದೋಲನವೂ ಆಗಿರಬಹುದು. ನಮ್ಮಲ್ಲ ಅನೇಕರು, ಇತರರನ್ನು ನೋಂದಿಸುತ್ತೇವೆ ಎಂಬ ಯೋಜನೆಯನ್ನು ಹೋಂದಿರುವರು; ಒಬ್ಬ ಜಿಕ್ಕು ಹುಡುಗನು ಹೇಜಕೆ ನೀಡಿದಂತೆ, “ನತ್ಯ ವೇದವು ತ್ರಂತನೆಯಿಲಿಂದ ಅಂತ್ಯನೊಳ್ಳುತ್ತದೆ.”

ಯಥಾರ್ಥ ಹೃದಯಗಳಾಗಿ ಹುಡುಕಾಟ ಮಾಡಬೇಕೆಂದು, ಆ ಅಧ್ಯಾಯದಲ್ಲಿ ಒತ್ತಿ ಹೇಳಿರುವವು, ನಾವು ನೋಡಿದ ಹಾಗೆ, ಯಥಾರ್ಥ ಹೃದಯಗಳು ವಾಕ್ಯವನ್ನು ಅಂಗಿಂತಿನನುತ್ತಾರೆ; ತಪಣಗಳು ಅಂಗಿಂತಿನನುವದಿಲ್ಲ, ಯಥಾರ್ಥರನು ಹಾಗೇ ಕಂಡುಹಿಡಿಯಬಹುದು? ನಾಮಾನ್ಯವಾಗಿ ಅಂಥರು ಅವರ ಸಂಕೀರ್ಣಗಳನ್ನು ಹೊಂದಿರುವದಿಲ್ಲ: “ನಾನು ಯಥಾರ್ಥನು” ಅಥವಾ “ನಾನು ಯಥಾರ್ಥನಲ್ಲ” ಎಂಬ

ಗುರುತನ್ನು ಹಾಕಿಕೊಂಡಿರುವದಿಲ್ಲ. ಹೌಲ ಸೀಲರು ಯೇಸುವಿನ ವಿಷಯವನ್ನು ಹೇಳದಂತೆ, ಹೇಳಿ ಅಲ್ತಮು ಹಾಗೂ ಉತ್ತಮವಲ್ಲದ ನಮಯದಲ್ಲ ಸುವಾತೆಯನ್ನು ನಾಲ, ಯಥಾರ್ಥರ ಕಾದಿಯನ್ನು ತಿಳಿಕೊಳ್ಳುವೆನು (2 ತಿಮೋಥಿ 4:2), ಆಗ ಒಬ್ಬನು ನಕಾರಾತ್ತಕವಾಗಿ ಸ್ವಂದಿಸಿದರೆ, ಆ ಯಥಾರ್ಥ ಶ್ವರದಯತ್ವಾಗಿ ಪಂದಿಸುತ್ತೇನೆ?³⁸

ಧೃತ್ಯ ನಂಬಿಂಭಾಷ - ಜಿಷ್ಟೆ

ಸರೆ ಯಜಮಾನನ ಪರಿವರ್ತನೆಯ ಕುಲತ್ವ ರಸ್ತೆಯ ನಕ್ಷೆಯನ್ನು ತೋಲಿನ ಬಹುದು. ನಕ್ಷೆಯ ಎಡಭಾಗದಲ್ಲಿ ಆರಂಭದ ಗುರುತನ್ನು ಮಾಡಿ (ಅಂಶ A) ನಂತರ ನೇರತಕ್ಕ ಸ್ಥಳದ ಗುರುತನ್ನು ಬಲಗಡೆಯಲ್ಲ ತೋಲಿಸಿ (ಅಂಶ B) ಮಧ್ಯದಲ್ಲಿ ಒಂದು ರೇಖೆಯನ್ನು ಹಾಕಿಲಿ. ನಂತರ, ಸಿಲ್ಲುವ ಏರಡು ನ್ಯಾಂಗಿಂಝಗೆ ಗುರುತನ್ನು ಮಾಡಿಲಿ. ಒಬ್ಬನು ಅಂಶ A ಯಿಂದ ಅಂಶ B ಗೆ ತ್ರಯಾಂ ಮಾಡುವದಾದರೆ, ಅವನು ಆರಂಭಮಾಡುವಾಗ, ಅದು ಎಷ್ಟು ದೂರವಿದೆ? ಎಂಬ ತ್ರಶೈಯನ್ನು ಕೇಳಿಲ, ಮೊದಲ ಹಾಗೂ ಏರಡನೆಯ ಸಿಲ್ಲಾಣಿಗೆಲ್ಲಾಗೂ ಇದೇ ತ್ರಶೈಯನ್ನು ಕೇಳಿ ಯಾಕೆಂದರೆ ಅವನು ಅವನ ಗುಲಿಗೆ ಹತ್ತಿರವಾಗುತ್ತಿರುವದಲಂದ, ಬೇರೆ ಬೇರೆ ಉತ್ತರವನ್ನು ಮೊದಲ ನಾಲ ಕೇಳಲಾಗಿದೆ ಅಪ್ಪೊನ್ತಲರ ಕೃತ್ಯಗಳ (2:37; 22:10; 16:30), ಆದರೆ ತ್ರಾಂತ ಸಲ ನ್ಯಾಲ್ಪ ವ್ಯತ್ಯಾಸಿತಿರುವ ಉತ್ತರವನ್ನು ನೀಡಲಾಗಿತ್ತು (2:38; 22:16; 16:31). ಅಲ್ಲಿ ಯಾವುದೇ ಗೊಂದಲವು ಉಂಬಾಗಲ್ಲಿ; ಅವನು ಬೇರೆ ಬೇರೆ ಸಿಲ್ಲಾಣಿಗೆಲ್ಲಿ ಇದ್ದ್ವಿಲಂದ, ಅವನ ಉತ್ತರವು ವ್ಯತ್ಯಾಸಿತಾಗಿತ್ತು. “ಅವನು ರಕ್ಷಣೆಯ ಕಾದಿಯಲ್ಲಿರುವನು.”

ತ್ರಂಪಂದ ಜಿಷ್ಟೆ

ಅಧ್ಯಾತ್ಮ 17ನ್ನು ವಾರೆನ್ ವೆಸ್ಟ್‌ಯಿವರು ಈ ಮುಂದಿನಂತೆ ವಿವರಿಸಿದ್ದಾರೆ: (1) ಧನಲೋನಿಕ - ಚಾಕ್ಯದ ಬಿರೋಧಿ, (2) ಬರೋಯಿ - ಚಾಕ್ಯದ ಅಂಗಿಲಕಾರ (3) ಅಧೇನೆ ವಾಕ್ಯವನ್ನು ಪರಿಹಾಸ್ಯ ಮಾಡಿದರು (*The Bible Exposition Commentary*, vol. 1).

ಸಂಪ್ರಯ ಆಧಾರದ ಅಂಶಗಳನ್ನು ಈ ಹಾರದಲ್ಲಿ ಬಯಸುವುದಾದರೆ, ಉತ್ತಮವಾದ ಅಂಶಗಳನ್ನು ಪಡೆಯಲು ನಾಧ್ಯಾಖಿದೆ.

ಅಪ್ಪೊನ್ತಲರ ಕೃತ್ಯಗಳ 17:11 ದೇನಂದಿನ ಅಧ್ಯಯನ ಕುಲತ್ವ ತ್ರಂಪಂದಕ್ಕೆ ಉತ್ತಮವಾದ ವೇದ ಭಾಗವಾಗಿರುತ್ತದೆ. ಧಾರ್ಮಿಕ ಜೋಧನೆಗಳನ್ನು ಶಾಸ್ತ್ರಗ್ರಂಥಗಳ ಮಾಲಕ ಶೋಧಿಸಬೇಕು.

ಜಿಷ್ಟೆಗಳು

‘ಮುಂದಿನ ಹಾರದ ಅಪ್ಪೊನ್ತಲರ ಕೃತ್ಯಗಳ 20:28ರ ಜಿಷ್ಟೆ ಸೋಡಿಲ. “ಅವರು” ಎಂಬುದು 16:40 ಮತ್ತು 17:1 ಹೌಲ ಸೀಲರು, ಮುಂದೆ ತಿಮೋಥಿ ಎಂದು ತಿಜನಲಾಗಿದೆ. (17:14) ಒಂದು ಚೇತಿ ಅವನು ಇವರ ಹೆರಬದ್ವಿನ್ನು ತಿಜನದೆ ಇರಬಹುದು. ³ಹೌಲನ 1 ಹಾಗೂ 2 ನೇರು ತ್ರಯಾಂದ ನಕ್ಷೆಯನ್ನು ನೋಡಿಲಿ. ⁴ಅಂಥಿತೋಂ ಮೂರಪತ್ತು ಮೈಲುಗಳ ಅಂತರದಲ್ಲಿ. ಅಪ್ಪೊನ್ತಲಾನ್ಯ ಮೂರಪತ್ತು ಮೈಲು ಕಿಂದಕ್ಕೂ ಮುಂದೆ ಮೂರಪತ್ತು ಮೈಲುಗಳ ಅಂತರದಲ್ಲಿ ಧನಲೋನಿಕವಿತ್ತು. ⁵ಜನ ಸಂದರ್ಭ ಇರುವಲ್ಲಿ ತ್ರಂಪಂದಿನುವರು ಹೌಲನ ಗುಲಿಯಾಗಿತ್ತು. ಅಲ್ಲಿಂದ ಮುಂದಕ್ಕೆ ನುವಾತೆಯ ನಾರಲ್ಪಡ್ಡಿತ್ತಿತ್ತು. ಫಿಲಿಪ್ಪಿ ಹಾಗೂ ಧನಲೋನಿಕದಿಂದ, ಅಂಧಿತೋಂಗೂ ಮತ್ತು ಅಪ್ಪೊನ್ತಲಾನ್ಯಕ್ಕೂ ನುವಾತೆಯ ತ್ರಂಪಾಣಾಯಿತು (ರಮಸಿಸಿ 1 ಧನಲೋನಿಕ 1:8). ⁶ಧನಲೋನಿಕವು, ರೋಮಾ ಯಿದಿಂದ ತ್ರೈಕೋಂಡು ಸ್ವತಂತ್ರ ಹಣವಾಗಿತ್ತು. ಅದ್ದಲಂದ ಅವರು ತಮ್ಮಿಂದ ಹಣವನ್ನು

ముద్రిసుత్తిప్పద్యా, రోచుమాయిర స్వేచ్ఛ అవచర గొడియ ఒక ఆరాల్ల, అదు గ్రీక్ హష్ట్టించాగిత్తు, ⁷ ఈ దినదళ్ల ఈ హష్ట్టించు (సలేఎసికా) రెప్పు హష్ట్టించాగిదే. ⁸ అవచర ధేనలేఎసికచడల్ల కేవల మంచుయాగారగజ్జరు ఎంబ అధికారల్ల, అవను ఆ హష్ట్టించల్లిద్దు కేలన మాడినన. ⁹ హిసిద్య అంతియేలక్కువ సభామందిరదళ్ల హోలను మాడిద ప్రసంగపన్ను గమనిసి (13:16-41). ¹⁰ Hugo McCord రపరు “జోతెయ్లు సేల” ఎందు బళసిదయ (McCord’s New Testament Translation of the Everlasting Gospel). “అవరోడనే తాలాగి” ఎందు అశ్వరథివాగి గ్రిలేనల్ల బళనలాగిదే.

¹¹“దేవర భయ” ఎంబ హారపన్ను నోఎడిల. ¹²“బేస్ట్నోస చీక్స్ ప్ర్టొకార” ముందాళత్తేద మహిళియురు హష్ట్టించ నాయికర హేండిపియురు యుదాయి స్త్రీయుర నిదానస్తే అనేఁక స్త్రీయురు ఆకషింతరాగిద్దయ. ¹³ వజన 1-4 హోలను జిఖుకొండ స్తుతి 5లంద 9 లుళుడ అంత్య. ¹⁴ ఒందక్కింతలూ, అధికానూల థిపట్టియువలంద కాపికేయిన్ను పడేదురు (థిపట్టి 4:15, 16). ¹⁵“అలన్నాక్సం” యీహాద్య కేనయ, “నేకుందను గ్రీక్ర కేనయ, అవలగే గొందల మాడితు. ¹⁶ 14:22ర టిష్టటి. ¹⁷ (13:45) ఈ బిధావద అంచుయెయిన్ను నోఎడిద్దేఁచే. ¹⁸ 16:19 కిందిన తాండ టిష్టటి నోఎడిల. ¹⁹ F. F. బ్రూన్, దొంజిగే చొదలు సిద్ధరాదచరు. (Bruce, *The Book of Acts*, rev. ed. [Grand Rapids, Mich.: Wm. B. Eerdmans Publishing Co., 1988], 323.) ²⁰ చేందికేయిన్ను గ్రీక్ర “జీమ్స్” ఎంతలూ, రోచుమాయు “రేఎస్ట్రమ్” ఎంతలూ కఠించయ.

²¹ యానోఎనన క్రైస్తవును ఎంబ సంచయిచిదే, యానోఎనిగూ మత్తు “సహేదరలగూ” వృత్యానవిదే (పజన 6). అవను క్రైస్తవాగిరబహుదు ఎంబుదు నన్న అజ్ఞాయ, రోచుమాపుర 16:21ర యానోఎనసు. ²² ఇప్పణి, నంతర అవను కొలింథ్లే కోలదను ఎంబుదు తెలవర అజ్ఞాయ. ²³ నాధారాం బిరచణియెల్లరుద, లూక పాతాపిక్సినో” ఎంబ పడపు పేంద శాస్త్రదళ్లువదిల్లచెందు తెలవర అజ్ఞాయ ధేనలేఎసికేయల్ల దోరిత వదార్ గేట్లనల్ల హష్ట్టించ ఆరు “పాతాపాత్కోన” దాఖలేయాడ. ²⁴ యానోఎనను క్రైస్తవాగిద్దరే - లుద్జి కాగే (16:15, 40) - జలిచికసేయి నంతర కన్న మానీ అవరస్తు అఖ్వాసిలిరబహుదు. ²⁵ ఈ పదపు యీహాద్యులిగే దక్కి మాదిరబహుదు, క్రైస్తవస్తు అవచర బద్ద వైల యాగిద్దను (18:2). అవన సిబంధనగజ్జన్ను కాలసువంతే నచన మాడుత్తిద్దరు! కపప వ్యుదయక్కే బితి ఇయపదిల్ల. ²⁶ యేసువిన చేఁలే ఇదే అపచాదపన్ను మాడలాయాత (లూక 23:2). ²⁷ ఇదన్ను నాను “అపచాద” వెన్నుచేసు, పునరుత్థానద ప్రసంగదళ్ల, యేసు పరలోకక్కే కోలదను ఎంబుదన్ను తిత్సులాగిదే, ఆద్యలింద అవను లోఎక ప్పుల యాద అరసనాగిరాల్ల, ²⁸ KJV మత్తు RSV యెన్ను నోఎడిల. ²⁹ అధికాలిగజీగే ప్రమోధనే సిలిరబహుదు. యానోఎన మత్తు ఇతరలగే హేష్ట్టి శిశ్చే సిడాల్ల, అదు అపచాదద గంఖలరియిన్న అవలంబిస్తు, ఆద్యలింద అపచర మాడిద తిప్పిగే నాాచ్చి ఇరాల్ల ఎంబుద న్పష్టపాగిదే. ³⁰ భూపాపవన్ను నోఎడిల “హోలన 1 మత్తు 2నేయ నేఁచేయ త్రయాణగళ్ల” ఈ పున్నకెడల్ల ఇదే.

³¹ హోలను రోచుమాయచెన్ను తలుపువచరగే, అవను ఎగ్గొతద మాగ్సదల్లియప త్రముల హష్ట్టించ ప్రసంగిసిదను ఎంబ అజ్ఞాయిచిదే (రోచుమాపుర 1:13; 15:22). అదు అపచన యోజనయోగిద్దరే, జన్మన్యంద నాల దేఁచర అపచన యోజనయెయిన్న బడలాయిసిదను. ³² బేరోయిద జనసు ఎందు లూకసు హేఱకేయిన్న నాను పలగపిసిద్దేసు. అదు బేరోయిద యీహాద్యు మత్తు ధేనలేఎసికద యీహాద్యు ఎందు నంతరదళ్ల తిత్సుదేసు. ³³ “గొరపద” అందరే “హేష్ట్టి గొరపద” ఎందు, గొరపయు త నధ్వు, జనసద గొరపచ్చింతలు హేష్ట్టిద్దు. ³⁴ మహిళియ హతుపన్ను లూకసు తిత్సుదేసు, పుయపర ముందే తిత్సుదేసు. ³⁵ 14:19రల్ల ఇదే ఘటనే ఇదే. ³⁶ అపచర హోలనొంగిగే హేరపాగ, గులయిన్న హోందిరాల్ల, అపచర అధేనగే ముద్ర అధిచా భూచాగ్సదళ్ల త్రయాణిసరబహుదు. అల్ల ఇతర నాధ్యతేగళు ఇరబహుదు. ³⁷ ఇదు సమేకలాగి, పూలన, అధిచా పలిఖుద్దుక్కున్ యోజనయోగిరబహుదు, బేరోయిదల్ల హేష్ట్టికాల తంగుప అగ్కుబిరాల్ల (పజన 15). ³⁸ ఈ హారపన్ను ప్రసంగ మాడుపుదాదరే, కేళుగరు తమ్ము వ్యుదయగజ్జన్ను శోధి సికోళ్లులు నపాలు సిడచేఁకు, అదు యథాధివాగిదేయో ఎందు అపచర అలయ బేఁకు. యేసువచెన్న సకారాత్కుచువాగి అంగి కలింబేకు.